



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೧೨, ಆಗಸ್ಟ್, ೨೦೨೧ (ಶ್ರಾವಣ, ೨೧, ಶಕವರ್ಷ, ೧೯೪೩) BENGALURU, THURSDAY, 12, AUGUST, 2021 (SHRAVANA, 21, SHAKAVARSHA, 1943)	ಸಂ. ೭೪೧ No. 741
-----------------------	---	--------------------

## ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-560052

### ಕರಡು ಅಧಿಸೂಚನೆ

ಸಂಖ್ಯೆ: ರಾಚುಆ/76/(ತಾಪಂ-ಮೀ)/ಟಿಫ್ಛೆಡ್‌ಪಿ/2021, ದಿನಾಂಕ: 12.08.2021

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 123 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 2021ರನ್ವಯ **ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿನ ತಾಲ್ಲೂಕು ಪಂಚಾಯತಿಗಳಿಗೆ** ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಪ್ರವರ್ಗಗಳಿಗೆ ಮೀಸಲಿರಿಸಿ ಹಾಗೂ ಮೀಸಲಿಟ್ಟಿರದ ಸ್ಥಾನವನ್ನೂ ಸಹ ನಿರ್ದಿಷ್ಟಪಡಿಸಿ ದಿನಾಂಕ: 01.07.2021 ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿತ್ತು.

ಈ ಮಧ್ಯೆ ಸರ್ಕಾರವು ಅಧಿಸೂಚನೆ ಸಂಖ್ಯೆ ಆರ್‌ಡಿ/124/ಭೂದಾಪು/2017, ದಿನಾಂಕ: 29.06.2021 ರಲ್ಲಿ ಯಾದಗಿರಿ ಜಿಲ್ಲೆ ಶೋರಾಪುರ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಹುಣಸಗಿ ತಾಲ್ಲೂಕಿಗೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿರುತ್ತದೆ. ಇದರಿಂದ ಶೋರಾಪುರ ಮತ್ತು ಹುಣಸಗಿ ತಾಲ್ಲೂಕು ಪಂಚಾಯತಿ ಸದಸ್ಯ ಸ್ಥಾನಗಳ ಸಂಖ್ಯೆಗಳಲ್ಲಿ ವ್ಯತ್ಯಾಸವಾದ ಬಗ್ಗೆ ಆಯೋಗದಿಂದ ಸಂಖ್ಯೆ: ರಾಚುಆ/8/ಟಿಫ್ಛೆಡ್‌ಪಿ/2021, ದಿನಾಂಕ: 03.08.2021 ರಂತೆ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

ಆದ್ದರಿಂದ, ಆಯೋಗದಿಂದ ದಿನಾಂಕ: 01.07.2021 ರಂದು ಹೊರಡಿಸಲಾಗಿದ್ದ ಅಧಿಸೂಚನೆ ಸಂಖ್ಯೆ: ರಾಚುಆ/76/(ತಾಪಂ-ಮೀ)/ಟಿಫ್ಛೆಡ್‌ಪಿ/2021 ರಲ್ಲಿ **ಶೋರಾಪುರ ಮತ್ತು ಹುಣಸಗಿ ತಾಲ್ಲೂಕುಗಳ** ವ್ಯಾಪ್ತಿಯಲ್ಲಿನ ತಾಲ್ಲೂಕು ಪಂಚಾಯತಿ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಮೀಸಲಾತಿಯನ್ನು ರದ್ದುಪಡಿಸಿ, ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಸದರಿ ಕೋಷ್ಟಕದ (3)ನೇ ಅಂಕಣದಲ್ಲಿ ನಮೂದಿಸಿದ ಪ್ರವರ್ಗಕ್ಕೆ ಮೀಸಲಿರಿಸಿ ನಿರ್ದಿಷ್ಟಪಡಿಸಿದ ಹಾಗೂ ಮೀಸಲಿಟ್ಟಿರದ ಸ್ಥಾನವನ್ನೂ ಸಹ (3)ನೇ ಅಂಕಣದಲ್ಲಿ ನಮೂದಿಸಿದೆ. ಈ ಕುರಿತು ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 2021ರ ನಿಯಮ 6 ರನ್ವಯ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ, ಪೂರಕ ದಾಖಲೆಗಳೊಂದಿಗೆ ದಿನಾಂಕ: 19.08.2021 ರೊಳಗೆ "ಕಾರ್ಯದರ್ಶಿಗಳು, ರಾಜ್ಯ ಚುನಾವಣಾ ಆಯೋಗ, 1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-560052" ರವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ತದನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

## ಕೋಷ್ಟಕ

ಯಾದಗಿರಿ ಜಿಲ್ಲೆ		
ಕ್ರಮ ಸಂಖ್ಯೆ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಮೀಸಲಾತಿ
(1)	(2)	(3)
ಶೋರಾಪುರ ತಾಲ್ಲೂಕು ಪಂಚಾಯತಿ		
1	1-ಶಾಂತಪುರ	ಸಾಮಾನ್ಯ
2	2-ದೇವಾಪುರ (ದೇವತ್ಕಲ್)	ಹಿಂದುಳಿದ ವರ್ಗ "ಅ"(ಮಹಿಳೆ)
3	3-ಆಲ್ಪಾಳ	ಸಾಮಾನ್ಯ(ಮಹಿಳೆ)
4	4-ಹೆಮನೂರ (ಸೂಗುರ)	ಅನುಸೂಚಿತ ಪಂಗಡ(ಮಹಿಳೆ)
5	5-ಖಾನಾಪುರ ಎಸ್.ಹೆಚ್.	ಸಾಮಾನ್ಯ(ಮಹಿಳೆ)
6	6-ಪೇರಲಮಾಪುರ	ಸಾಮಾನ್ಯ
7	7-ವಾಗಣಗೇರಾ	ಅನುಸೂಚಿತ ಪಂಗಡ
8	8-ರತ್ತಾಳ (ದೇವರಗೋನಾಲ)	ಸಾಮಾನ್ಯ
9	9-ಗೌಡಗೇರಾ	ಅನುಸೂಚಿತ ಪಂಗಡ(ಮಹಿಳೆ)
10	10-ನಗನೂರ (ಕರಡಕಲ್)	ಸಾಮಾನ್ಯ
11	11-ಯಾಳಗಿ (ಯುಕ್ತಾಪುರ)	ಅನುಸೂಚಿತ ಜಾತಿ(ಮಹಿಳೆ)
12	12-ಏವೂರ (ಮಲ್ಲಾ-ಬಿ)	ಅನುಸೂಚಿತ ಜಾತಿ
ಹುಣಸಗಿ ತಾಲ್ಲೂಕು		
1	1-ವಜ್ಜಲ್ (ಹೆಬ್ಬಾಳ-ಬಿ)	ಅನುಸೂಚಿತ ಜಾತಿ(ಮಹಿಳೆ)
2	2-ಕಾಮನಟಗಿ	ಅನುಸೂಚಿತ ಜಾತಿ(ಮಹಿಳೆ)
3	3-ಕನ್ನಳ್ಳಿ (ಕಚಕನೂರ)	ಹಿಂದುಳಿದ ವರ್ಗ "ಅ"(ಮಹಿಳೆ)
4	4-ಯಡಹಳ್ಳಿ (ಅರಕೇರಾ.ಜಿ.)	ಸಾಮಾನ್ಯ(ಮಹಿಳೆ)
5	5-ಮುದ್ದಾರ(ಕೆ) (ಅಗ್ನಿ)	ಸಾಮಾನ್ಯ
6	6-ಅಗ್ನಿ (ಕೋಳಿಹಾಳ)	ಅನುಸೂಚಿತ ಜಾತಿ
7	7-ರಾಜನಕೊಳ್ಳೂರ	ಅನುಸೂಚಿತ ಪಂಗಡ
8	8-ಕೊಡೆಕಲ್	ಸಾಮಾನ್ಯ(ಮಹಿಳೆ)
9	9-ಬರದೇವನಾಳ	ಸಾಮಾನ್ಯ
10	10-ಯಣ್ಣಿವಡಗೇರಾ	ಸಾಮಾನ್ಯ
11	11-ಗೆದ್ದಲಮರಿ	ಅನುಸೂಚಿತ ಪಂಗಡ(ಮಹಿಳೆ)
12	12-ಜೋಗುಂಡಬಾವಿ	ಸಾಮಾನ್ಯ(ಮಹಿಳೆ)
13	13-ನಾರಾಯಣಪುರ	ಸಾಮಾನ್ಯ

(ಮಾನ್ಯ ಆಯುಕ್ತರಿಂದ ಅನುಮೋದಿತ)

ಆದೇಶಾನುಸಾರ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.